




ತುಲಸಿ ಗಾತ್ರ (ಮಾಪರ್ ಸೈಜ್)



ರಾಜ ಗಾತ್ರ



ರಾಣಿ ಗಾತ್ರ



ರಾಜಕುಮಾರ ಗಾತ್ರ

ಹಣ್ಣಿನ ಕಡಾವಿನ ನಂತರ ತೊಕದ ಅಥಾರದ ಮೇಲೆ ವಿವಿಧ ಶೈಲಿಗಳಾಗಿ ವಿಂಗಡಿಸಬಹುದು

- ಎ. ಶ್ರೇಣಿ : 400–600 ಗ್ರಾಂ
- ಬಿ. ಶ್ರೇಣಿ : 250–400 ಗ್ರಾಂ
- ಸಿ. ಶ್ರೇಣಿ : 150–250 ಗ್ರಾಂ
- ಡಿ. ಶ್ರೇಣಿ : 150 ಗ್ರಾಂ ಗಿಂತ ಕಡಿಮೆ

ವೋಲ್ವಿಫಂನೆ

ದಾಳಿಂಬ ಹಣ್ಣಿನ್ನು ಬಹುತೇಕ ನೇರವಾಗಿ ತಾಜಾ ಹಣ್ಣಿಗೆ ತಿನ್ನಲು ಉಪಯೋಗಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಒಮ್ಮೆಲೇ ಹಣ್ಣಿಗಳು ಬಂದಾಗ, ಬೆಲೆಯಲ್ಲಿ ಗಳಣೀಯ ಇಳಿಕೆ ಉಂಟಾಗುತ್ತದೆ. ಹಣ್ಣಿಗಳು ಚಿಕ್ಕ ಗಾತ್ರದಿಂದಲ್ಲಿ ಹಣ್ಣಿಗಳ ಮೇಲೆ ರೋಗ ಮತ್ತು ಕಟಗಳ ಭಾದೆಯಿಂದ ಅದ ಕಲೆಗಳಿಂದಾಗಿ ಮತ್ತು ದಾಳಿಂಬೆಯಲ್ಲಿ ಹಣ್ಣು ಸೀಳುವಿಕೆಯು ಒಂದು ಪ್ರಮುಖವಾದ ತೊಂದರೆ. ತರದ ಹಣ್ಣಿಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗುವುದಿಲ್ಲ. ಇಂತಹ ಸಂಭರಣೆಯಲ್ಲಿ ಹಣ್ಣಿಗಳನ್ನು ಸಂಸ್ಕರಣೆ ಮಾಡಿ ವಿವಿಧ ಪದಾರ್ಥಗಳನ್ನು ತಯಾರಿಸಬಹುದಾಗಿರುತ್ತದೆ. ದಾಳಿಂಬ ಹಣ್ಣಿನಿಂದ ದಾಳಿಂಬ ಹಣ್ಣಿನ ರಸ, ಅನಾರ ರಬ್, ಅನಾರದಾನಾ, ದಾಳಿಂಬ ಸಿರಪ್ ಹಾಗೂ ಹಣ್ಣಿನ ತೋಗಟೆಯ ಮುಡಿಯನ್ನು ತಯಾರಿಸಬಹುದಾಗಿರುತ್ತದೆ.

1. ದಾಳಿಂಬ ಹಣ್ಣಿನ ರಸ

ದಾಳಿಂಬ ಹಣ್ಣಿಗಳಿಂದ ರುಚಿಕರವಾದ ಸಿಹಿ ಹಾಗೂ ಮೀಶ್ರಿತ ಹಣ್ಣಿನ ರಸ ತೆಗೆಯಬಹುದು. ಒಂದು ಕೆಲೋ ದಾಳಿಂಬ ಹಣ್ಣಿನಿಂದ ಸುಮಾರು 1೨೬ಕ್ಕಾಡು 45–50 ರಷ್ಟು (ಅಥವಾ ೧೯೫ಗ್ರಾಂ) ಹಣ್ಣಿನ ರಸ ಪಡೆಯಬಹುದು. ಮೊದಲು ರಸಭರಿತ ಕಾಳುಗಳನ್ನು ಬೇರೆದಿಸಿಕೊಂಡರೆ ಈ ಕಾಳುಗಳ ಶೇಕಡಾ 70 ರಷ್ಟು ಹಣ್ಣಿನ ರಸ ಪಡೆಯಬಹುದು. ಈ ರೀತಿ ಪಡೆದ ಹಣ್ಣಿನ ರಸಕ್ಕೆ 1೨೬

0.5 ಪಕ್ಕನೇಸಾ ಕೆಲ್ಲಾವನ್ನು ಬೆರೆಸಿ ನಂತರ 79–82 ಸೆ. ಉಪ್ಪಣಿತೆಯಲ್ಲಿ ಪಾಶ್ಚಾತ್ಯಕರಣಗೊಳಿಸಿ, ತಣ್ಣಿಗೆ ಮಾಡಿ ಸೋಸಿದ ನಂತರ ಅದಕ್ಕೆ ಆಹಾರ ಸಂಸ್ಕರಣೆ ರಾಸಾಯನಿಕವಾದ ಸೋಸಿಡಿಯಂ ಬೆಂಚೋಯೆಂಬ (600 ಟಿ.ಎ.ಎ.ಮ್‌) ಸೇರಿಸಿ, ಬಾಟಲಿಗಳಲ್ಲಿ ತುಂಬಿಟಿಬಹುದು.

2. ಅನಾರರಬ್ (ಜೀಜ್)

ದಾಳಿಂಬ ಹಣ್ಣಿನ ರಸದಿಂದ ಆಕರ್ಷಕ ಜೀಜ್ ತಯಾರಿಸಬಹುದಾಗಿದೆ. ಇದಕ್ಕೆ ಅನಾರರಬ್ ಎಂದು ಕರೆಯಲಾಗುತ್ತದೆ. ಹಣ್ಣಿನ ರಸಕ್ಕೆ 1೨೬. 10–15 ರಷ್ಟು ಸಕ್ಕರೆ ಬೆರೆಸಿ, ಬೆಲೆಯ ಮೇಲಿಬ್ಬಿ ಸಣ್ಣ ಉರಿ ಇಟ್ಟಿ ನಿಧಾನವಾಗಿ ಕಾಯಿಸಿ ಜೀಜ್ ತಯಾರಿಸಬಹುದು. ಈ ರೀತಿ ತಯಾರಿಸಿದ ಜೀಜ್ ಲೀಯನ್ನು 1೨೬ಕ್ಕಾಡು 65–70% ರಷ್ಟು ಸಕ್ಕರೆ ಪ್ರಮಾಣವಿರುತ್ತದೆ.

3. ದಾಳಿಂಬ ಸಿರಪ್

ದಾಳಿಂಬ ಹಣ್ಣಿನ ರಸವನ್ನು ನಿಧಾನವಾಗಿ ಕಡಿಮೆ ಉಪ್ಪಣಿತೆಯಲ್ಲಿ ಹಣ್ಣಿನ ರಸದ ಸಕ್ಕರೆ ಪ್ರಮಾಣ 60 ಬ್ಲಿಕ್ಕನನ್ನು ಬರುವರೆಗೆ ಕಾಯಿಸಬೇಕು. ನಂತರ ಈ ದೂಷಣಕ್ಕೆ ಸಿಟ್ರಿಕ್ ಆಮ್ಲ 1೨೬. 1.5 ರಷ್ಟು ಸೇರಿಸಿ ಬಾಟಲಿಗಳಲ್ಲಿ ತುಂಬಿ ಪಾಶ್ಚಾತ್ಯಕರಣಗೊಳಿಸಿ 1೨೬ವಿರಿಸಿ ಇಡಬೇಕು ನಂತರ, ತಿನ್ನಲು ಬಳಸಬಹುದಾಗಿದೆ.

4. ಅನಾರದಾನಾ

ದಾಳಿಂಬ ಬೀಜಗಳನ್ನು ಬೇರೆದಿಸಿ 1೨೬ಕ್ಕಾಡು 0.5 ರ ಸಿಟ್ರಿಕ್ ಆಮ್ಲದ ದೂಷಣದಲ್ಲಿ ಅದ್ದಿ, ಮತ್ತು ಚೆನ್ನಾಗಿ ಬಣಿಸಬೇಕು. ನಂತರ ಹುಳಿ ಮೀಶ್ರಿತ ಸಿಹಿ ಕಾಳುಗಳನ್ನು ನೇರವಾಗಿ ಬಿಸಿಲಿನಲ್ಲಿ ಚೆನ್ನಾಗಿ ಬಣಿಸಬೇಕು. ಈ ರೀತಿ ಬಣಿಸಿದಾಗ ಬಹಳ ದಿನಗಳವರೆ ತೇವಿರಿಸಿದಬಹುದು. ಈ ಬಣಿದ ಕಾಳುಗಳಿಗೆ ಅನಾರದಾನಾ ಎಂದು ಕರೆಯಲಾಗಿತ್ತದೆ.



ದಾಳಿಂಬ ಹಣ್ಣಿನ ರಸ



ದಾಳಿಂಬ ಕಸ್ಪಾಡ್



ದಾಳಿಂಬ ಮಧು (ಪ್ರೈಸ್)




ಶಿಥಿಲೀಕರಿಸಿದ ದಾಳಿಂಬ ರಸಭರಿತ ಕಾಳುಗಳು



ಹಣ್ಣಿನ ತೋಗಟೆಯ ಮಡಿ



ದಾಳಿಂಬ ಹಣ್ಣಿನ ತ್ರೈಟ್ ಸಿರಪ್



ಪೇಮಿಕರು

ಡಾ. ರಘು, ವೃಜಿ.

ಶ್ರೀಮತಿ. ಹೀನಾ. ಎಮ್.ಎನ್.

ಡಾ. ಆರ್. ಜ. ನೆಗೆಳೂರು,

ಡಾ. ಸಂಪೋಳಣ ತಿಂಧೆ,

ಡಾ. ನವಿತಾ. ಜ.

ಡಾ. ಸ್ವೇಂದ ನಿಖಿಲನ ಅಂಜುಮ್

ಸಂಪಾದಕರು

ಡಾ. ಅರ್. ಜ. ನೆಗೆಳೂರು

ಡಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು
ಕೃಷಿ ವಿಜ್ಞಾನ ಕೇಂದ್ರ, ಇಂಡಿ

ಪ್ರಕಾಶಕರು

ಡಾ. ಅರ್. ಜ. ಬೀಜ್

ಸರ್ವ ವಿಸ್ತರಣೆ ನಿರ್ದೇಶಕರು
ಕೃಷಿ ವಿಸ್ತರಣೆ ಕ್ರೆಸ್ಟ್ ಇಂಡಿ,
ವಿಜಯಪುರ

ಹಣ್ಣಿನ ಮಾಡಿಗಳಾಗಿ ಸಂಪರ್ಕಿ

ಬಿ.ಎ.ಎರ್. ಕೃಷಿ ವಿಜ್ಞಾನ ಕೇಂದ್ರ, ಸ್ವೇಂದ್ರನ್ ರಸ್ತೆ, ಇಂಡಿ-586209

ದಾರವಾರೆ: (08359) 295705

ದಾಳಿಂಬೆ ಹಣ್ಣೆನ ಕೊಯ್ಲಿನ ನಂತರ ಆಗುವ ನಪ್ಪವನ್ನು ಸರಿಯಾದ ಕೊಯ್ಲು, ಪ್ರಕೀಂಗ್, ರೇವಿರಣ್, ಸಾಗಾಣೆಕೆ ಮತ್ತು ಮಾರಾಟ ವ್ಯವಸ್ಥೆಯಿಂದ ಕಡಿಮೆ ಮಾಡಬಹುದು.

ದಾಳಿಂಬೆ ಹಣ್ಣೆನ ಕೊಯ್ಲು

ದಾಳಿಂಬೆಯು ಕೊಯ್ಲಿನ ನಂತರ ಬೆಳೆದು ಹಣ್ಣಿಗೆ ವ್ಯಾಪಕವಾಗಿ ತಳೆಗೆ ತಕ್ಕಂತೆ ಹಣ್ಣಿಗಳನ್ನು ಜೆನ್ನಾಗಿ ಬೆಳೆದ ನಂತರ ಮೇಣದಂತೆ ಹೊಳಿಯಿಲ್ಲವಾದಾಗ, ಕೆಂಪು ಮುಶ್ರಿತ ಹಳದಿ ಅಥವಾ ಕೆಂಪು ಬಣ್ಣ ಬಂದಾಗ ಕೊಯ್ಲು ಮಾಡುವುದು ಸೂಕ್ತ. ಸಾಮಾನ್ಯವಾಗಿ ಮಾ ಬಿಟ್ಟು 5 ರಿಂದ 7 ತಿಂಗಳಿಗಳ ನಂತರ ಹಣ್ಣಿ ಕೊಯ್ಲಿಗೆ ಬಿರುತ್ವದೆ. ಹಣ್ಣೆನ ಬೆಳವಣಿಗೆಯನ್ನು ಈ ಕಳಗಿನ ಪದ್ಧತಿಗಳಿಂದ ಧ್ವನಿಪಡಿಸಿಕೊಳ್ಳಬಹುದು.

- ಸಿಪ್ಪೆಯು ಕೆಂಪು ಅಥವಾ ಬಳದಿ ಬಣ್ಣಾದಾಗಿರುವುದು.
- ಹಣ್ಣೆನ ರಸವು ಕೆಂಪು ಬಣ್ಣಾಗಿರುವುದು.
- ಎ.ಎ.ಎಸ್.ಎಸ್ 15 ರಿಂದ 16 % ಇರುವುದು.

ಕೊಯ್ಲು ಪದ್ಧತಿ

ಹಣ್ಣಿಗಳನ್ನು ಕ್ಯಾಲಿಂಬ ಕೀಳಬೆಕೆ ಅಥವಾ ಹಣ್ಣಿ ಕೊಯ್ಲುವ ಸಲಕರನ್ ಉಪಯೋಗಿಸಿ ಕೀಳಬೆಕೆ. ಹಣ್ಣನ್ನು ಕಿತ್ತಾದ ಮೇಲೆ ಆದರಲ್ಲಿ ತೊಟ್ಟಿ ಇರದಂತೆ ಕೊಯ್ಲು ಮಾಡಬೇಕು. ತಂಪು ಹೊತ್ತಿನಲ್ಲಿ ಕೊಯ್ಲು ಮಾಡುವುದು ಸೂಕ್ತ. ಹಣ್ಣಿಗಳನ್ನು ಕಿತ್ತೆ ನಂತರ ಪ್ಲಾಸಿಕ್ ಕೀಳಿಗಳಲ್ಲಿ ಹಾಕಿ ಸೆರಳನಲ್ಲಿ ಇಡಬೇಕು. ಹಣ್ಣೆನ ಮೇಲೆ ಸೂರ್ಯನ ಕಿರಣ ಬಿದ್ಧರೆ ಹಣ್ಣೆನ ಆಭಾಗ ಗಟ್ಟಿಯಾಗುತ್ತದೆ ಮತ್ತು ಸಂಪೂರ್ಣ ಹಣ್ಣೆಗೂ ಹರಡಬಹುದು.

ದಾಳಿಂಬೆ ಹಣ್ಣೆನ ಶೇಳರಣೆ

ದಾಳಿಂಬೆ ಹಣ್ಣೆನ ರೇವಿರಣೆಯಲ್ಲಿ ಮುಖ್ಯವಾದ ತೊಂದರೆಯಿಂದರೆ ಹಣ್ಣಿ ಬಾಡುವುದು, ಸಿಪ್ಪೆ ಕಂಡು ಬಣ್ಣಕ್ಕೆ ತಿರುಗುವುದು ಮತ್ತು ಬೀಜ (ತಿರಳು) ಕಡ್ಡಾಗುವುದು.

ಸೂಕ್ತವಾದ ತಾಪಮಾನ

ದಾಳಿಂಬೆ ಹಣ್ಣಿಗಳನ್ನು ರೇವಿರಿಸಿದಲು 6-8 ಸೆ. ಸೂಕ್ತವಾದ ತಾಪಮಾನ. 5 ಸೆ. ಗಿಂತ ಕಡಿಮೆ ತಾಪಮಾನದಲ್ಲಿ ರೇವಿರಿಸಿಟ್ಟರೆ ಹಣ್ಣಿ ಅತಿಯಾದ ರೀತಿನಿಂದ ಹಾಳಾಗುವ ಸಾಧ್ಯತೆಯಿದೆ.

ಸೂಕ್ತವಾದ ಅಧ್ರತೆ

ದಾಳಿಂಬೆ ಹಣ್ಣಿಗಳು ಕೊಯ್ಲಿನ ನಂತರ ನೀರಿನ ನಪ್ಪದಿಂದ ಅತಿ ಬೇಗ ಬಾಡುತ್ತವೆ. ಆದ್ದರಿಂದ ರುಪ್ಪತೆಯನ್ನು 60-65% ವರಗೆ ಕಾಪಾಡಿ ಕೊಳ್ಳಬೇಕಾಗುತ್ತದೆ. ಹಣ್ಣಿಗಳನ್ನು ಪ್ಲಾಸಿಕ್ ಲೈನರ ಉಪಯೋಗಿಸಿ ಮೇಣ ಹಚ್ಚಬರಿಂದ ನೀರಿನ ನಪ್ಪವನ್ನು ಕಡಿಮೆ ಮಾಡಬಹುದು. ಕೊಯ್ಲಿನ ನಂತರ 12% ಮೇಣವನ್ನು ಕಾಬ್ಫನ್ ಡೆಜಿಮ್ (0.1%) ಜೊತೆಗೆ ಹಣ್ಣೆಗೆ ಹಚ್ಚಬರಿಂದ ಹಣ್ಣೆನ ಜೀವಿತಾವಧಿಯನ್ನು ಹೆಚ್ಚಿಸಬಹುದು.

ವಾತಾವರಣ ಬದಲಾಗಿ ಹಣ್ಣೆ ಮಾಡುವುದು

ದಾಳಿಂಬೆ ಹಣ್ಣಿಗಳನ್ನು ಹಾಲಿ ಇಡ್ಲಿಸೆನ್ ಅಥವಾ ಹಾಲಿ ಪ್ಲೋಪೆಲೆನ್ ಚೀಲಗಳಲ್ಲಿ (100 ಗೆಂಟ್) ಕಡಿಮೆ ತಾಪಮಾನದಲ್ಲಿ ರೇವಿರಿಸುವುದರಿಂದ ಸುಮಾರು 2 ತಿಂಗಳವರೆಗೆ ಕಡದಂತೆ ಮತ್ತು ಹಸನಾಗಿ ಇಡಬಹುದು.

ಹಣ್ಣೆ ಹೊದಿಕೆಯಿಂದ ಪ್ರತಿ ಹಣ್ಣನ್ನು ಮುಖ್ಯವುದು

ಪ್ರತಿ ಹಣ್ಣನ್ನು ಪ್ಲಾಸಿಕ್ ಹೊದಿಕೆಯಿಂದ ಮುಚ್ಚಬುದರಿಂದ, ಸಿಪ್ಪೆಯ ಮೇಲೆ ಇನ್ನೊಂದು ತಡೆಯನ್ನು ಸ್ಯಾಫಿಸಿದರಿಂತೆ ಅಗುತ್ತದೆ. ಹೊದಲಿಗೆ ಪ್ರತಿ ಹಣ್ಣನ್ನು ಒ-ಸೀಲರ್ ಉಪಯೋಗಿಸಿ ಸಾಮಾನ್ಯವಾಗಿ ಸೀಲ್ ಮಾಡಲಾಗುತ್ತದೆ ನಂತರ ಈ ಹಣ್ಣನ್ನು ಉಪ್ಪತ್ತಾ ಸುರಂಗದ ಮೂಲಕ ಕಳುಹಿಸಬೇಕು. ಇದಾದ ನಂತರ ಹಣ್ಣಿಗಳು ಒಳ್ಳೆಯ ರೀತಿಯ ಹೊದಿಕೆಯನ್ನು ಹೊಂದಿರುತ್ತದೆ. ಈ ರೀತಿ ಮಾಡುವುದರಿಂದ ಹಣ್ಣೆನಿಂದ ನೀರಿನ ನಪ್ಪವನ್ನು ಕಡಿಮೆಗೊಳಿಸಬಹುದು.

ಪ್ರತಿ ಹಣ್ಣನ್ನು ಹಣ್ಣೆ ಹೊದಿಕೆಯಿಂದ ಮುಖ್ಯವಾಗಿ ಅನುಸರಿಸಬೇಕಾದ ಕ್ರಮಗಳು

ಹಣ್ಣೆ ಕೊಯ್ಲು ಮಾಡಿದ ಹಣ್ಣು

ವಿಂಗಡಕೆ ಮತ್ತು ವರ್ಗೀಕರಣ

ತೊಟ್ಟಿಗಳನ್ನು ತೆಗೆಯುವುದು

ಒಳ ಬಣ್ಣಿಯಿಂದ ಹಣ್ಣಿಗಳನ್ನು ಸ್ವಷ್ಟಿಸಿಕೊಳ್ಳಬುವುದು

ಪ್ರತಿ ಹಣ್ಣನ್ನು ಸಾಮಾನ್ಯ ಹೊರಿಕೆ ಮಾಡಿ ಸೀಲ್ ಮಾಡುವುದು

ಮದಚುವ ಸುರಂಗದಲ್ಲಿ ಹಣ್ಣಿಗಳನ್ನು ಕಳಿಸುವುದು

ಆರಿಸಿ ದೇಡ್ಡ ಪೆಟ್ಟಿಗೆಯಲ್ಲಿ ಹಣ್ಣೆ ಮಾಡುವುದು

ಕಡಿಮೆ ತಾಪಮಾನ (7 ಸೆ) ಅಥವಾ ವಾತಾವರಣದ ತಾಪಮಾನದಲ್ಲಿ ರೇವಿರಣೆ ಮಾಡುವುದು

ಹಣ್ಣೆ ಹೊದಿಕೆಯಿಂದ ಪ್ರತಿ ಹಣ್ಣನ್ನು ಮುಖ್ಯವುದರಿಂದ ಉಪಯೋಗಿಗಳು

- ತೊಕದಲ್ಲಿ ನಪ್ಪವಾಗುವುದನ್ನು ತಡೆಯುವುದು
- ಹಣ್ಣಿಗಳು ಮತ್ತು ಹಣ್ಣೆನ ಆಕಾರ ಕಡದಂತೆ ಸಂರಕ್ಷಿಸುವುದು
- ಶೀತಲೀಕರಣದಿಂದ ಆಗಬಹುದಾದ ಗಾಯಗಳನ್ನು ತಡೆಗಟ್ಟಬಹುದು
- ಕೊಯ್ಲಿನಿಂದ ಹಿಡಿದು ಬಳಕೆ ಮಾಡುವರಿಗೆ ಯಾವುದೇ ರೀತಿಯ ಸೋಂಕ ತಗ್ಲದಂತೆ ಕಾಪಾಡುವುದು
- ಮಾರುಕಟ್ಟೆಯಲ್ಲಿ ಹೆಚ್ಚಿದ ದಿವಸ ಭಾಲನೆಯಲ್ಲಿರುವಂತೆ ಮಾಡುವುದು
- ಬಳಕೆದಾರರು ಹಣ್ಣನ್ನು ಪರಿಶೀಲಿಸಿಕೊಳ್ಳುವ ಅವಕಾಶವಿರುವುದು
- ತಳಿ ಮತ್ತು ಬ್ರಾಂಡ್ ಗುರುತಿನಂತೆ ಮಾರಾಟ ಮಾಡುವುದು.



ಅನುಪಯೋಗಿಗಳು

- ಪ್ರಕೀಂಗ್ ಮಾಡುವ ಮೊದಲು ಹಣ್ಣು ಹಾಳಾಗಿದ್ದರೆ ಬಿಂಬ ಬೇಗ ಕೆದುತ್ತದೆ
- ಒಳ್ಳೆಯ ಹಣ್ಣೆ ಹೊದಿಕೆ ಉಪಯೋಗಿಸಿದ್ದರೆ ಕೆಟ್ಟ ವಾಸನೆ ಬರುವ ಸಾಧ್ಯತೆಯಿದೆ
- ಹಣ್ಣೆ ಹೊದಿಕೆಯ ವಿಚು ಮತ್ತು ಅದನ್ನು ಉಪಯೋಗಿಸುವ ವಿಧಾನ ತಿಳಿದರೆಬೇಕು ಹಾಗೂ ಹಚ್ಚು ಹೆಚ್ಚಿದ ಬಾಳುವ ಹಣ್ಣಿಗಳು ಮಾತ್ರ ಸೂಕ್ತವಾಗಿದೆ.

ದಾಳಿಂಬೆಯ ಶೇಳರಣೆ ಅಂಶಗಳು

ದಾಳಿಂಬೆಯನ್ನು ಸೇಬುಹಣ್ಣೆನಿಂತೆ ಬಿಂಬ ದಿವಸಗಳವರೆಗೆ ರೇವಿರಣೆ ಮಾಡಬಹುದು. ಸಾಮಾನ್ಯವಾಗಿ ಉಪ್ಪತ್ತಾ ಶೈಲೆಯಿಂದ 5 ಸೆ ಮತ್ತು ವಾರಾವರಣದ ಆರ್ದ್ರತೆ 80 ರಿಂದ 85 % ಇದ್ದಾಗ ದಾಳಿಂಬೆಯನ್ನು ಸುಮಾರು 7 ತಿಂಗಳವರೆಗೆ ರೇವಿರಣೆ ಮಾಡಬಹುದು. ಆರ್ದ್ರತೆ ರೇ. 75 ರಷ್ಟು ಇದ್ದು ಉಪ್ಪತ್ತಾಮಾನ 5 ಸೆ. ಇದ್ದಾಗ ಸುಮಾರು 2 ತಿಂಗಳವರೆಗೆ ರೇವಿರಣೆ ಮಾಡಬಹುದು.



ಹಣ್ಣಗಳ ವಿಂಗಡಣೆ

| ವಿಂಗಡಣೆ | ಗೊಂಥಮಾರ್ಗಣ | |
|------------------------------|------------------|-------------|
| ಹಣ್ಣ (ಗ್ರಾ) | ಮೊಸೆ ಬಣ್ಣ | ಮೊಸೆಮ ಗೊಂಥಮ |
| ತ್ರೈಕುವಾದ ಗಾತ್ರ (ಸೂಪರ ಸ್ಪೆ) | 750ಕ್ಕಿಂತ ಹೆಚ್ಚು | ಹಚ್ಚಿ ರಷ್ಟೆ |
| ರಾಜ ಗಾತ್ರ (ಬಿಂಗ್ ಸ್ಪೆ) | 500-700 | ಆಕರ್ಷಕ ಕೆಂಪ |
| ರಾಣಿ ಗಾತ್ರ (ಬ್ರೆನ್ ಸ್ಪೆ) | 400-500 | ಹಚ್ಚಿ ಕೆಂಪ |
| ರಾಜಕುಮಾರ ಗಾತ್ರ (ಬ್ರೆನ್ ಸ್ಪೆ) | 300-400 | ಕೆಂಪ |
| 12ಡಿ | 250-300 | ಹಚ್ಚಿ ರಷ್ಟೆ |
| 12ಡಿ | 250-300 | ಹಚ್ಚಿ ಸೆಕೆ |